



XSL/SE/2026-27/18

August 14, 2026

The Secretary
Listing Department
BSE Limited
PJ Towers, Dalal Street,
Mumbai - 400 001

Script Code: 532616

The Secretary
Listing Department
National Stock Exchange of India Limited
Exchange Plaza, 5th Floor, Plot No. C/1, G
Block, Bandra Kurla Complex, Bandra (East),
Mumbai 400051
Script Code: XCHANGING

Sub: Newspaper advertisement pertaining to unaudited financial results for the quarter ended June 30, 2026

Dear Sir/Madam,

Pursuant to Regulation 47 of the SEBI (Listing Obligations and Disclosure Requirements) Regulations, 2015 as amended, please find enclosed copies of the newspaper advertisement pertaining to unaudited financial results of the Company for the quarter ended June 30, 2026. The advertisements were published in Financial Express (English) and Sanjevani (Kannada language) newspapers.

This information will also be hosted on the Company's website in due course, at <https://www.dxc.com/xsl>.

This is for your information and records.

Thanking You,

Yours Sincerely,
For **Xchanging Solutions Limited**

Radhika Khurana
Company Secretary & Compliance Officer

Encl: a/a

ಓಡುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸ ಪೂರ್ಣವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುರೋಪ-ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆ ಯೇ ವ್ಯವಹರಿಸಬೇಕಾಗುತ್ತದೆ. ಆದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. -ಜಾಹೀರಾತು ವ್ಯವಸ್ಥಾಪಕರು

ಚಿತ್ರದುರ್ಗ.ಆ.14: ಚಾಲಕನ ಅಜಾಗರೂಕತೆ ಹಾಗೂ ಅತೀ ವೇಗದಿಂದ ಲಾರಿಯೊಂದು ಎರಡು ಕಾರುಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ದೊಡ್ಡಸಿದ್ದಪ್ಪನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು

ಮುಂಜಾನೆ ಸಂಭವಿಸಿದೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದ ರಭಸಕ್ಕೆ ಕಾರುಗಳು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಬೆಂಗಳೂರು ಮೂಲದ ಚಾಲಕ ಗೋಷಿ (43) ಹಾಗೂ ಮತ್ತೊಂದು ಕಾರಿನ ಚಾಲಕ ಪವನ್ (23) ಎಂಬುವವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಮಂಜುನಾಥ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಪೊಲೀಸರು ಬಲಿ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SUNIL AGRO FOODS LIMITED

ಸುನಿಲ್ ಆಗ್ರೋ ಫುಡ್ಸ್ ಲಿಮಿಟೆಡ್
ಕಾರ್ಪೊರೇಟ್ ಕಛೇರಿ: 1/104, ಅಮಜಾ ಚೇಂಬರ್ಸ್, ಕುಮಾರ ಕೃಪಾ ರಸ್ತೆ, ಬೆಂಗಳೂರು - 560001; ದೂರವಾಣಿ: 080 2225 1555 / 1666 ಇ-ಮೇಲ್: info@sunilagro.in
ಕಾರ್ಪೊಸೆ ಮತ್ತು ನೋಂದಾಯಿತ ಕಛೇರಿ: ಪ್ಲಾಟ್ 39/ಎ2, ಚೊಕ್ಕಹಳ್ಳಿ, ಹೊಸಕೋಟೆ ಇಂಡಸ್ಟ್ರಿಯಲ್ ಎರಿಯಾ, ಹೊಸಕೋಟೆ - 562114; ದೂರವಾಣಿ: 080 27971371 / 463 | ಇ-ಮೇಲ್: billing@sunilagro.in | www.sunilagro.in | CIN No: L01111KA1988PLC008861

ಜೂನ್ 30, 2026 ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದ ಅಪರಿಶೋಧಿತ ಏಕೀಕೃತ ಅರ್ಥಿಕ ಫಲಿತಾಂಶದ ಜಾಹೀರಾತು

[ಸಬಿ (ಪಟ್ಟಿ ಮಾಡುವ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆ ಅಗತ್ಯತೆಗಳು) ನಿಯಮಗಳು, 2015 ರ ನಿಯಮ 47(1) ಜೊತೆ ನಿಯಮ 33 ನ್ನು ಓದಿಕೊಂಡಂತೆ] ಕಂಪನಿಯ ನಿರ್ದೇಶಕರ ಮಂಡಳಿಯು ಆಗಸ್ಟ್ 13, 2026 ರಂದು ನಡೆದ ತನ್ನ ಸಭೆಯಲ್ಲಿ, ಇತರ ವಿಷಯಗಳ ಜೊತೆಗೆ, ಜೂನ್ 30, 2026 ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದ ಅಪರಿಶೋಧಿತ ಏಕೀಕೃತ ಅರ್ಥಿಕ ಫಲಿತಾಂಶಗಳನ್ನು ಪರಿಶೀಲಿಸಿ ಅನುಮೋದಿಸಿದೆ.

ಹಣಕಾಸಿನ ಫಲಿತಾಂಶಗಳು, ಆಡಿತೆ ವರದಿಯೊಂದಿಗೆ, ಕಂಪನಿಯ www.sunilagro.in ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಕೆಳಗೆ ನೀಡಿರುವ QR ಕೋಡನ್ನು ಸ್ಕ್ಯಾನ್ ಮಾಡಿ ಅವುಗಳನ್ನು ನೋಡಬಹುದು. ಸದರಿ ಹಣಕಾಸಿನ ಫಲಿತಾಂಶಗಳು ಸ್ಟಾಕ್ ಎಕ್ಸ್‌ಚೇಂಜ್, ಬಿಸಿನ್ಸ್ ಲಿಮಿಟೆಡ್ (ಬಿಸಿನ್ಸ್) ನ www.bseindia.com ವೆಬ್‌ಸೈಟ್‌ನಲ್ಲಿಯೂ ಲಭ್ಯವಿರುತ್ತವೆ.

ಸುನಿಲ್ ಆಗ್ರೋ ಫುಡ್ಸ್ ಲಿಮಿಟೆಡ್‌ನಾಗಿ ಪ್ರಮೋದ್ ಕುಮಾರ್ ಎಸ್ ಡಿವಿಎನ್ 00719828 ಚೀಫ್ ಎಕ್ಸಿಕ್ಯೂಟಿವ್ ಅಫೀಸರ್ ಮತ್ತು ಡೈರೆಕ್ಟರ್

ಸ್ಥಳ: ಬೆಂಗಳೂರು ದಿನಾಂಕ: 13.08.2026

ಹಣಕಾಸು ಫಲಿತಾಂಶಗಳ ಪೂರ್ಣ ವಿವರಗಳಿಗಾಗಿ ಈ QR ಕೋಡನ್ನು ಸ್ಕ್ಯಾನ್ ಮಾಡಿ

K KENNAMETAL

ಕೆನ್ನಾಮೆಟಲ್ ಇಂಡಿಯಾ ಲಿಮಿಟೆಡ್
CIN: L27109KA1964PLC001546
ನೋಂದಾಯಿತ ಕಛೇರಿ: 8/9ನೇ ಮೈಲಿ, ತುಮಕೂರು ರಸ್ತೆ, ಬೆಂಗಳೂರು-560073 ದೂರವಾಣಿ: 080 43281444, ಫ್ಯಾಕ್ಸ್: 080 28390129
Email: in.investorrelation@kennametal.com, Website: https://www.in.investors.kennametal.com/

ಜೂನ್ 30, 2026ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಹಾಗೂ ವಾರ್ಷಿಕ ಪರಿಶೋಧಿತ ಅರ್ಥಿಕ ಫಲಿತಾಂಶಗಳ ಹೇಳಿಕೆಗಳು

(ಪ್ರತಿ ಹೇತು ದತ್ತಾಂಶ ಹೊರತುಪಡಿಸಿ ಎಲ್ಲಾ ಮೊತ್ತಗಳು ₹ ಮಿಲಿಯನ್‌ಗಳಲ್ಲಿ, ಹೀಗೆ ಇಲ್ಲದ ಹೊರತು)

ಕ್ರ. ಸಂ.	ವಿವರಗಳು	ತ್ರಿಮಾಸಿಕ ಅಂತ್ಯ		ವಾರ್ಷಿಕ ಅಂತ್ಯ	
		30.06.2026 (ಅಪರಿಶೋಧಿತ)	31.03.2026 (ಅಪರಿಶೋಧಿತ)	30.06.2025 (ಅಪರಿಶೋಧಿತ)	30.06.2025 (ಅಪರಿಶೋಧಿತ)
1	ಕಾರ್ಯಾಚರಣೆಗಳಿಂದ ಬಂದ ಒಟ್ಟು ಆದಾಯ	4,791	4,075	3,271	15,215
2	ಅವಧಿಯ ನಿವ್ವಳ ಲಾಭ (ತೆರಿಗೆ, ಆಸಾಧಾರಣ ಮತ್ತು / ಅಥವಾ ಅಸಾಮಾನ್ಯ ಏಜಿಂಗ್ ಮುನ್ನ)	1,184	692	413	2,663
3	ತೆರಿಗೆಯ ಮುನ್ನ ಅವಧಿಯ ನಿವ್ವಳ ಲಾಭ (ಆಸಾಧಾರಣ ಮತ್ತು / ಅಥವಾ ಅಸಾಮಾನ್ಯ ಏಜಿಂಗ್ ನಂತರ)	1,184	692	413	2,663
4	ತೆರಿಗೆಯ ನಂತರ ಅವಧಿಯ ನಿವ್ವಳ ಲಾಭ (ಆಸಾಧಾರಣ ಮತ್ತು / ಅಥವಾ ಅಸಾಮಾನ್ಯ ಏಜಿಂಗ್ ನಂತರ)	888	514	313	1,960
5	ಅವಧಿಯ ಒಟ್ಟು ಸಮಗ್ರ ಆದಾಯ [ಅವಧಿಯ ಕ್ರೋಢೀಕೃತ ಲಾಭ / (ನಷ್ಟ) (ತೆರಿಗೆಯ ನಂತರ) ಮತ್ತು ಇತರೆ ಸಮಗ್ರ ಆದಾಯ (ತೆರಿಗೆಯ ನಂತರ)]	897	504	318	1,943
6	ಪಾವತಿಸಿದ ಈಕ್ವಿಟಿ ಹೇರು ಬಂಡವಾಳ (ಮುಖ ಬೆಲೆ ₹10/- ಪ್ರತಿಯೊಂದಕ್ಕೆ)	220	220	220	220
7	ಮೀಸಲುಗಳು	-	-	-	8,317
8	ಪ್ರತಿ ಹೇರಿನ ಗಳಿಕೆ (ಇಬಿಸಿಎಸ್) ಮೂಲ ಮತ್ತು ವಿಭಜಿತ (₹) (ಮುಖ ಬೆಲೆ ₹10/- ಪ್ರತಿಯೊಂದಕ್ಕೆ)	40.39	23.38	14.22	89.18

ಸೂಚನೆಗಳು:
1. ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸಬಿ) ದ ನಿಯಂತ್ರಣಗಳ (ಪಟ್ಟಿ ಮಾಡುವ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು) ನಿಯಮಗಳು 2015ರ ನಿಯಮ 33ರ ಪ್ರಕಾರ, ಜೂನ್ 30, 2026ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ವಾರ್ಷಿಕ ಕಂಪನಿಯ ಪರಿಶೋಧಿತ ಅರ್ಥಿಕ ಫಲಿತಾಂಶಗಳ ("ಹಣಕಾಸು ಫಲಿತಾಂಶಗಳು") ಹೇಳಿಕೆಯನ್ನು ಲೆಕ್ಕಪರಿಶೋಧನಾ ಸಮಿತಿಯು ಪರಿಶೀಲಿಸಿದ್ದು, ಆಗಸ್ಟ್ 13, 2026 ರಂದು ನಡೆದ ಸಭೆಯಲ್ಲಿ ಒಪ್ಪಿಕೊಳ್ಳಲಾಗುವ ಇತರ ಅರ್ಶಿಂಟಿಂಗ್ ತತ್ವಗಳನ್ನು ಮತ್ತು ಸಬಿಯ ನಿಯಮ 33ರ ಪ್ರಕಾರ (ಲಿಬಿಂಗ್ ಬಾಧ್ಯತೆ ಮತ್ತು ಫೋರ್‌ವೆರ್ನಿಂಗ್ ಅವಶ್ಯಕತೆಗಳು) ನಿಯಮಗಳು, 2015 ಮತ್ತು ಸಂಬಂಧಿತ ಸಬಿ ಸುತ್ತೋಲೆಗಳಂತೆ ಈ ಅರ್ಥಿಕ ಫಲಿತಾಂಶಗಳನ್ನು ಸಿದ್ಧಪಡಿಸಲಾಗಿದೆ.
2. ಕಂಪನಿಗಳ ಅಧಿನಿಯಮ, 2013ರ ಸೆಕ್ಷನ್ 133ರ ಅಡಿಯಲ್ಲಿ ಅಧಿಸೂಚನೆಯ ಜೊತೆಗೆ ಸಂಬಂಧಿತ ನಿಯಮಗಳನ್ನು ಓದಿಕೊಂಡಂತೆ ಅನ್ವಯಿಸುವ ಇಂಡಿಯನ್ ಆರ್ಶಿಂಟಿಂಗ್ ಸ್ಟಾಂಡರ್ಡ್‌ನಲ್ಲಿ ತಿಳಿಸಿರುವ ಮಾಪನ ತತ್ವಗಳಿಗೆ ಅನುಸಾರವಾಗಿ ಹಾಗೂ ಸಾಮಾನ್ಯವಾಗಿ ಭಾರತದಲ್ಲಿ ಒಪ್ಪಿಕೊಳ್ಳಲಾಗುವ ಇತರ ಅರ್ಶಿಂಟಿಂಗ್ ತತ್ವಗಳನ್ನು ಮತ್ತು ಸಬಿಯ ನಿಯಮ 33ರ ಪ್ರಕಾರ (ಲಿಬಿಂಗ್ ಬಾಧ್ಯತೆ ಮತ್ತು ಫೋರ್‌ವೆರ್ನಿಂಗ್ ಅವಶ್ಯಕತೆಗಳು) ನಿಯಮಗಳು, 2015 ಮತ್ತು ಸಂಬಂಧಿತ ಸಬಿ ಸುತ್ತೋಲೆಗಳಂತೆ ಈ ಅರ್ಥಿಕ ಫಲಿತಾಂಶಗಳನ್ನು ಸಿದ್ಧಪಡಿಸಲಾಗಿದೆ.
3. ನವೆಂಬರ್ 21, 2025ರಂದು, ಭಾರತ ಸರ್ಕಾರವು ವೇಸೆ ಸಂಖ್ಯೆ, 2019, ಕೈಗಾರಿಕಾ ಸಂಬಂಧ ಸಂಖ್ಯೆ, 2020, ಸಾಮಾಜಿಕ ಧೃತ್ಯ ಸಂಖ್ಯೆ, 2020 ಮತ್ತು ಡಿಡ್ಲೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಖ್ಯೆ, 2020 (ಒಟ್ಟಿಗೆ ಕಾರ್ಮಿಕ ಸಂಖ್ಯೆಗಳು ಎಂದು ಕರೆಯಲಾಗುತ್ತದೆ) ಗಳನ್ನು ಅಧಿಸೂಚನೆ ಮಾಡಿತು, ಇದು ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ಉದ್ವಿಗ್ನ ಮತ್ತು ನಂತರದ ಉದ್ವಿಗ್ನ ಪ್ರಯೋಜನಗಳನ್ನು ನಿಯಂತ್ರಿಸುವ ಏಕೀಕೃತ ಚೌಕಟ್ಟಿನಲ್ಲಿ ಕ್ರೋಢೀಕರಿಸಿದೆ. ಕಂಪನಿಯು ಈ ಬದಲಾವಣೆಗಳ ಅರ್ಥಿಕ ಪರಿಣಾಮಗಳನ್ನು ಮೌಲ್ಯಮಾಪನ ಮಾಡಿದ್ದು, ಜೂನ್ 30, 2026ಕ್ಕೆ ಅಂತ್ಯಗೊಂಡ ವಾರ್ಷಿಕದಲ್ಲಿ ಹಿಂದಿನ ಸೇವಾ ವೆಚ್ಚದಿಂದ ಉಂಟಾಗುವ ಗ್ಯಾಪ್‌ನ ಬಾಧ್ಯತೆಯಲ್ಲಿ ₹ 52 ಮಿಲಿಯನ್ ಹೆಚ್ಚಳವಾಗಿದೆ (ಜೂನ್ 30, 2025: ಶೂನ್ಯ). ಕಂಪನಿಯು ಈ ಮೊತ್ತವನ್ನು ಅರ್ಥಿಕ ಫಲಿತಾಂಶಗಳಲ್ಲಿ "ಉದ್ವಿಗ್ನ ಪ್ರಯೋಜನಗಳ ವೆಚ್ಚ" ಅಡಿಯಲ್ಲಿ ಸೇರಿಸಿದೆ.
4. ಕಂಪನಿಯು ಕೇಂದ್ರ ಮತ್ತು ರಾಜ್ಯ ನಿಯಮಗಳಂತೆ ಕಂಪನಿಯ ಅಂತಿಮಗೊಳಿಸುವಿಕೆಯ ಸಂದರ್ಭದಲ್ಲಿ ಗಮನವಹಿಸುತ್ತದೆ ಮತ್ತು ಮುಂದುವರಿದು ಸರ್ಕಾರದ ಸ್ವೀಕರಣಗಳನ್ನು ಮತ್ತು ಆಗತ್ಯಕ್ಕೆ ತಕ್ಕಂತೆ ಯಾವುದೇ ಹೆಚ್ಚುವರಿ ಲೆಕ್ಕಪರಿಶೋಧಿತ ಪರಿಣಾಮವನ್ನು ದಾಖಲಿಸುತ್ತದೆ.
5. ಹಣಕಾಸಿನ ಫಲಿತಾಂಶಗಳು ಜೂನ್ 30, 2026ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಜೂನ್ 30, 2025ಕ್ಕೆ ಅಂತ್ಯಗೊಂಡ ಅನುರೂಪ ತ್ರೈಮಾಸಿಕದ ಫಲಿತಾಂಶಗಳನ್ನು ಒಳಗೊಂಡಿವೆ. ಇವು ಪೂರ್ಣ ಅರ್ಥಿಕ ವರ್ಷದ ಲೆಕ್ಕಪರಿಶೋಧಿತ ಅಂಕಿಅಂಶಗಳು ಮತ್ತು ಅಯಾ ಅರ್ಥಿಕ ವರ್ಷಗಳ ಮೂರನೇ ತ್ರೈಮಾಸಿಕದವರೆಗೆ ಪ್ರಕಟಿಸಿ ಸೀಮಿತ ಪರಿಶೀಲನೆಗೆ ಒಳಪಟ್ಟ ಅಪರಿಶೋಧಿತ ವರ್ಷದಿಂದ ಇಂದಿನವರೆಗಿನ ಅಂಕಿಅಂಶಗಳ ನಡುವಿನ ಸಮತೋಲಿತ ಅಂಕಿಅಂಶಗಳಾಗಿವೆ.
6. ಮೇಲ್ಕಂಡ ಅವಧಿಗಳ/ವರ್ಷಕ್ಕೆ ಕಂಪನಿಯು ಯಾವುದೇ ಅಂಗಸಂಸ್ಥೆ/ಸಹವರ್ತಿ/ಜಂಟಿ ಉದ್ಯಮ ಸಂಸ್ಥೆಯನ್ನು ಹೊಂದಿರುವುದಿಲ್ಲ.
7. ಮೇಲಿನ ಸಾರಸತ್ಯವು ಸಬಿ (ಪಟ್ಟಿಮಾಡುವಿಕೆ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಾವಳಿಗಳು, 2015ರ ನಿಯಮ 33ರ ಅಡಿಯಲ್ಲಿ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸಲ್ಲಿಸಲಾದ ಅರ್ಥಿಕ ಫಲಿತಾಂಶಗಳ ವಿವರವಾದ ಸ್ವರೂಪದ ಸಾರಾಂಶವಾಗಿದೆ. ಕಂಪನಿಯ ಅರ್ಥಿಕ ಫಲಿತಾಂಶಗಳ ವಿವರವಾದ ಸ್ವರೂಪವು ಬಿಸಿನ್ಸ್ ಇ ಲಿಮಿಟೆಡ್ ವೆಬ್‌ಸೈಟ್ (www.bseindia.com) ಮತ್ತು ಕಂಪನಿಯ ವೆಬ್‌ಸೈಟ್ (<https://www.in.investors.kennametal.com>) ನಲ್ಲಿ ಲಭ್ಯವಿದೆ. ಕೆಳಗೆ ನೀಡಲಾದ ಕ್ರೋಢೀಕರಣ ಕೋಡ್ ಅನ್ನು ಸ್ಟಾಕ್ ಮಾಡುವ ಮೂಲಕವೂ ಇದನ್ನು ವೀಕ್ಷಿಸಬಹುದು.

ಕೆನ್ನಾಮೆಟಲ್ ಇಂಡಿಯಾ ಲಿಮಿಟೆಡ್‌ನ ಮಂಡಳಿಯ ನಿರ್ದೇಶಕರುಗಳ ಪರವಾಗಿ ಸಬಿ/- ಬಿಸಿಯಾಕ್ವಿಟಿನ್ ವೆಂಕಟೇಶನ್ ವ್ಯವಸ್ಥಾಪಕ ನಿರ್ದೇಶಕರು DIN: 07901688

ಸ್ಥಳ : ಬೆಂಗಳೂರು ದಿನಾಂಕ : 13 ಆಗಸ್ಟ್, 2026

ನಗರಸಭಾ ಕಾರ್ಯಾಲಯ, ಶಿರಾ

ನಸಬಿ/ಟೆಂಡರ್/ತಾಂಶಾ/ಸಿ.ಆರ್/06/2026-27 ದಿನಾಂಕ:-05-08-2026

ಪತ್ರಿಕಾ ಪ್ರಕಟಣೆ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿನ ಪಾರದರ್ಶಕತೆಯ ಅದ್ವಾದೇಶ 1999-2000 ಪ್ರಕಾರ ಆಫ್ 2000ರನ್ವಯ ಎಸ್.ಎಫ್.ಸಿ ಮತ್ತು ನಿಧಿ ಮತ್ತು ನಗರಸಭಾ ನಿಧಿ ಅನುದಾನದಡಿಯಲ್ಲಿ ಕಾಮಗಾರಿಯ ಇಂಚೆಂಡ್ 1)DMA/2026-27/IND6546 2)DMA/2026-27/IND6545 3)DMA/2026-27/IND6340 4)DMA/2026-27/IND6335 5)DMA/2026-27/IND6336 6)DMA/2026-27/IND6337 7)DMA/2026-27/IND6338 8)DMA/2026-27/OW/WORK_INDENT61455 9)DMA/2026-27/IND6339 10)DMA/2026-27/SE8028/CALL-2 11)DMA/2026-27/OW/WORK_INDENT61449 ಸ್ಟಾಂಡರ್ಡ್ ಟೆಂಡರ್ ಡಾಕ್ಯೂಮೆಂಟಿನ ಇ-ಪ್ರಕ್ಟೋರ್‌ಮೆಂಟ್ ಮುಖಾಂತರ ಟೆಂಡರ್ ಅನ್ನು ಈ ಕೆಳಕಂಡ ಸಬಿ ಮಾಡಿರುವವರು ಆಹ್ವಾನಿಸಿರುತ್ತಾರೆ. ಅರ್ಹ ಗುತ್ತಿಗೆದಾರರು /ಸರಬರಾಜುದಾರರು ಇ-ಪ್ರಕ್ಟೋರ್‌ಮೆಂಟ್ ಪೋರ್ಟಲ್ <http://kppp.karnataka.gov.in> ಮುಖಾಂತರ ಟೆಂಡರ್‌ನಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಟೆಂಡರ್‌ನಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದುಪಡಿ ಇದ್ದಲ್ಲಿ KPPP portal ವೆಬ್‌ಸೈಟ್‌ನಲ್ಲಿ ತಿಳಿಸಲಾಗುವುದು.

1) ಕಾಮಗಾರಿಗೆ ಭರ್ತಿ ಮಾಡಿದ ಟೆಂಡರ್‌ಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ:-24-08-2026ರ ಸಂಜೆ 5:00 ಗಂಟೆಗೆ

2) ಸ್ವೀಕರಿಸಿದ ಟೆಂಡರ್‌ಗಳನ್ನು ತೆರೆಯುವ ದಿನಾಂಕ:-25-08-2026 ಸಂಜೆ 5:30ರ ನಂತರ

3) ಟೆಂಡರ್ ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ನಗರಸಭೆ, ಶಿರಾ. ಕಾಯ್ದಿರಿಸಿಕೊಂಡಿದೆ.

ಸಬಿ/- ಅಧ್ಯಕ್ಷರು ಸಬಿ/- ಉಪಾಧ್ಯಕ್ಷರು ಸಬಿ/- ಸ್ಥಾಯಿ ಸಮಿತಿ ಅಧ್ಯಕ್ಷರು ಸಬಿ/- ಪೌರಾಯುಕ್ತರು ನಗರಸಭೆ, ಶಿರಾ ನಗರಸಭೆ, ಶಿರಾ ನಗರಸಭೆ, ಶಿರಾ ನಗರಸಭೆ, ಶಿರಾ

DIPR/TUM/RO-89/26-27/Oysters

ದೇಶಭಕ್ತಿ ಗೀತೆಗಳ ಗಾಯನ
ಬೆಂಗಳೂರು.ಆ.14 - ಕೆನಸ ಕಲ್ಚರಲ್ ಟ್ರಸ್ಟಿನಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಾಳೆ ಬೆಳಿಗ್ಗೆ 11 ಗಂಟೆಗೆ ನಗರದ ಮುನೇಶ್ವರ ಬ್ಲಾಕ್ ನಲ್ಲಿರುವ ಪಟೇಲ್ ಗುಳ್ಳಪ್ಪ ಶಿಕ್ಷಣ ಸಂಸ್ಥೆ ಆವರಣದಲ್ಲಿ ವಂದೇ ಮಾತರಂ ನಾಡಿನ ಹೆಸರಾಂತ ಕವಿಗಳ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ವಿರ್ವಹಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಟೇಲ್ ಗುಳ್ಳಪ್ಪ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಬಿ.ಎಂ.ಪಟೇಲ್ ಪಾಂಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಜಂಧವೇಖರ್ ಆರ್., ಗಾಯಕಿ ಉಷಾ ಉದೇಶ್, ವಿಶೇಷ ಆಹ್ವಾನಿತರಾಗಿ ಗಾಯಕರುಗಳಾದ ಎಂ.ರವಿಕುಮಾರ್, ಸಿ.ಎಸ್.ಮಹೇಶ್, ಕೆ.ಎನ್.ಲೋಕೇಶ್, ಸಚಿನ್ ಎಸ್ ನಗರತ್, ರಾಜಪ್ಪ, ಬಸವರಾಜ್, ಲಕ್ಷ್ಮಿ ಸತೀಶ್, ಭೀಮ ಲಿಂಗರಾಜ್ ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾರ್ಯದರ್ಶಿ, ಅಧ್ಯಕ್ಷ ಮಂಜಪ್ಪ, ಸ್ಪಷ್ಟ ಮಂಜಪ್ಪ ಪ್ರಕಟಣೆಯಲ್ಲಿ ಕೊರಲಿದ್ದಾರೆ.

ಸಿಟಿಮ್ಯಾನ್ ಲಿಮಿಟೆಡ್

(CIN:L52322KA1992PLC013512)

ನೋಂ. ಕಛೇರಿ : ನಂ. 153 (ಹಳೆಯ ಸಂಖ್ಯೆ 43/35), 2ನೇ ಮಹಡಿ, ಪೊಪ್ಪನೇಡ್ ರಸ್ತೆ, 2ನೇ ಅಡ್ಡ ರಸ್ತೆ, ಪ್ಲೇಫಾರ್ ಟೌನ್, ಬೆಂಗಳೂರು - 560005
ದೂರ : +91-80-25540183 ಫ್ಯಾಕ್ಸ್ : +91-80-25540193
ಇ-ಮೇಲ್ : info@cityman.in, cityman97@rediffmail.com ವೆಬ್‌ಸೈಟ್ : www.cityman.in
ಜೂನ್ 30, 2026ಕ್ಕೆ ಅಂತ್ಯಗೊಂಡ ತ್ರೈಮಾಸಿಕದ ಅಪರಿಶೋಧಿತ ಅರ್ಥಿಕ ಫಲಿತಾಂಶಗಳ ಸಾರಾಂಶ

(ರೂ. ಲಕ್ಷಗಳಲ್ಲಿ EPS ಅಂಶ ಹೊರತುಪಡಿಸಿ)

ವಿವರಗಳು	ತ್ರಿಮಾಸಿಕ ಮುಕ್ತಾಯ ಅಪರಿಶೋಧಿತ		ವಾರ್ಷಿಕ ಮುಕ್ತಾಯ ಪರಿಶೋಧಿತ	
	30.06.2026	31.03.2026	30.06. 2025	31.03.2026
ಲೆಕ್ಕ ಪರಿಶೋಧನೆಗೊಳಗಾದ ಲೆಕ್ಕ ಪರಿಶೋಧನೆಗೊಳಗಾದ ಲೆಕ್ಕ ಪರಿಶೋಧನೆಗೊಳಗಾದ ಲೆಕ್ಕ ಪರಿಶೋಧನೆಗೊಳಗಾದ				
1. ಕಾರ್ಯಾಚರಣೆಗಳಿಂದ ಬಂದ ವರಮಾನ	-	-	-	-
2. ತೆರಿಗೆ ಮೊದಲು ಲಾಭ/ (ನಷ್ಟ)	(7.59)	(9.29)	(7.66)	(33.38)
3. ಆಸಾಧಾರಣ ವಸ್ತುಗಳು	-	-	-	-
4. ತೆರಿಗೆ ಮೊದಲು ನಿವ್ವಳ ಲಾಭ/ನಷ್ಟ (ಆಸಾಧಾರಣ ವಸ್ತುಗಳ ನಂತರ ಮತ್ತು / ಅಥವಾ ವಿಶೇಷ ವಸ್ತುಗಳು)	(7.59)	(9.29)	(7.66)	(33.38)
5. ತೆರಿಗೆ ನಂತರ ಲಾಭ/ (ನಷ್ಟ) (ಆಸಾಧಾರಣ ವಸ್ತುಗಳ ನಂತರ ಮತ್ತು / ಅಥವಾ ವಿಶೇಷ ವಸ್ತುಗಳು)	(7.59)	(9.29)	(7.60)	(33.38)
6. ಇತರೆ ಸಮಗ್ರ ಆದಾಯ/(ನಷ್ಟ) ಎ (ಎ) ಲಾಭ ಅಥವಾ ನಷ್ಟಕ್ಕೆ ಮರುವರ್ಗೀಕರಿಸಲಾಗದ ವಸ್ತುಗಳು	-	(6.80)	-	(6.80)
7. ಅವಧಿಯ ಒಟ್ಟು ಸಮಗ್ರ ಆದಾಯ (ಅವಧಿಗೆ ಲಾಭ/ (ನಷ್ಟ) ತೆರಿಗೆ ನಂತರ ಸೇರಿದಂತೆ (ತೆರಿಗೆ ನಂತರ) ಮತ್ತು ಇತರ ಸಮಗ್ರ ಆದಾಯ (ತೆರಿಗೆ ನಂತರ)	(7.59)	(16.09)	(7.60)	(40.18)
8. ಈಕ್ವಿಟಿ ಪಾಲ ಬಂಡವಾಳ (ಪ್ರತೀ ಹೇರಿನ ಮುಖ ಬೆಲೆ ರೂ.10/-)	1170.11	1170.11	1,170.11	1,170.11
9. ಪ್ರತಿ ಹೇರಿನ ಗಳಿಕೆ (ಎ) ಮೂಲ (ಬಿ) ಮೀಸಲಾಗಳಿಸಿದ	(0.06)	(0.08)	(0.07)	(0.29)

ಸೂಚನೆ:
1. ಮೇಲಿನವು ಜೂನ್ 30, 2026ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಅಂತ್ಯದ ವಿವರವಾದ ಅಪರಿಶೋಧಿತ ಹಣಕಾಸು ಫಲಿತಾಂಶಗಳ ಸಾರಾಂಶವಾಗಿದೆ. ಪರಿಶೋಧಿತ ಹಣಕಾಸು ಫಲಿತಾಂಶಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸ್ಟೇಟ್ ಮಾಡಲಾಗಿದೆ. ಹಣಕಾಸು ಫಲಿತಾಂಶಗಳ ಸಂಪೂರ್ಣ ನಮೂನೆಯು ಸ್ಟಾಕ್ ಎಕ್ಸ್‌ಚೇಂಜ್‌ನ ವೆಬ್‌ಸೈಟ್ www.bseindia.com, ಮತ್ತು ಕಂಪನಿಯ ವೆಬ್‌ಸೈಟ್ (www.cityman.in) ನಲ್ಲಿ ಲಭ್ಯವಿದೆ.
2. ಮೇಲಿನ ಅರ್ಥಿಕ ಫಲಿತಾಂಶಗಳನ್ನು ಸೆಕ್ಷನ್ 133ರ ಕಂಪನಿಗಳ ಕಾಯಿದೆ, 2013ನ್ನು ಓದಿಕೊಂಡಂತೆ ನಿಯಮಗಳ ಅನುಸಾರ ಭಾರತೀಯ ಲೆಕ್ಕಪತ್ರದರ್ಜೆ (ಬಿಸಿನ್ಸ್ ಡಿಎಸ್) ಯು ತಯಾರಿಸಿದೆ.
3. ಕಂಪನಿಯು ಒಂದೇ ವಿಭಾಗದಲ್ಲಿ ಕಾರ್ಯಾಚರಿಸುತ್ತಿದೆ
4. ಜೂನ್ 30, 2026ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಅಂತ್ಯದ ವಿವರವಾದ ಅಪರಿಶೋಧಿತ ಹಣಕಾಸು ಫಲಿತಾಂಶಗಳನ್ನು ಅಡಿಸಿ ಕಮಿಟಿಯು ಪರಿಶೀಲನೆ ನಡೆಸಿದೆ ಮತ್ತು ನಿರ್ದೇಶಕರ ಮಂಡಳಿಯ ಸಭೆಯು ಆಗಸ್ಟ್ 13, 2026ರಂದು ಅಂಗೀಕರಿಸಿದೆ.
5. ಪ್ರಸಕ್ತ ವರ್ಷದ ಅವಧಿಗೆ ಪ್ರಸ್ತುತಪಡಿಸಲು ಹಿಂದಿನ ವರ್ಷಕ್ಕೆ / ಅವಧಿಗೆ ಸಂಬಂಧಿಸಿದಂತೆ ಅಂಕಿಅಂಶಗಳನ್ನು ಆಗಸ್ಟ್‌ವಿಧಿ ಮರುಗುಂಪು/ಮರುವ್ಯಕ್ತಿ ಮಾಡಲಾಗಿದೆ.

ನಿರ್ದೇಶಕರ ಮಂಡಳಿಗಾಗಿ ಮತ್ತು ಅವರ ಪರವಾಗಿ ಸಿಟಿಮ್ಯಾನ್ ಲಿಮಿಟೆಡ್ ಸಬಿ ಸಂಪೂರ್ಣ ಚೀನೀಸ್ ಕಂಪನಿಕ್ಯೋವ್ ವ್ಯವಸ್ಥಾಪಕ ನಿರ್ದೇಶಕರು/ಸಿಇಒ DIN:00998412

ಸ್ಥಳ : ಬೆಂಗಳೂರು ದಿನಾಂಕ: 13.08.2026

A VST GROUP ENTERPRISE

ನೋಂದಾಯಿತ ಕಛೇರಿ : ಪ್ಲಾಟ್ ನಂ. 1, ದಾವಸಂದ್ರ ಇಂಡಸ್ಟ್ರಿಯಲ್ ಲೇಔಟ್, ವೈಟ್ ಫೀಲ್ಡ್ ರೋಡ್, ಮಹದೇವಪುರ ಅಂಚೆ, ಬೆಂಗಳೂರು - 560 048, ಫೋನ್ : 080 - 67141111 ಇಮೇಲ್ : vstgen@vsttractors.com ವೆಬ್ ಸೈಟ್ : <http://www.vsttractors.com>

CIN- L34101KA1967PLC001706

TILLERS TRACTORS LTD.

ಜೂನ್ 30, 2026 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಲೆಕ್ಕಪರಿಶೋಧಿಸಿದ ಹಣಕಾಸು ಫಲಿತಾಂಶಗಳು

(ರೂ. ಲಕ್ಷಗಳಲ್ಲಿ EPS ಷಟ್)

ವಿವರಗಳು	ಸ್ವತಂತ್ರ		ಕ್ರೋಢೀಕರಿಸಲಾದ			
			ತ್ರಿಮಾಸಿಕ		ವಾರ್ಷಿಕ	
	ಜೂನ್ 30, 2026 ಕೊನೆಗೊಂಡ (ಪರಿಶೋಧಿಸಿದ)	ಮಾರ್ಚ್ 31, 2026 ಕೊನೆಗೊಂಡ (ಪರಿಶೋಧಿಸಿದ)	ಜೂನ್ 30, 2025 ಕೊನೆಗೊಂಡ (ಪರಿಶೋಧಿಸಿದ)	ಮಾರ್ಚ್ 31, 2026 ಕೊನೆಗೊಂಡ (ಪರಿಶೋಧಿಸಿದ)	ಜೂನ್ 30, 2026 ಕೊನೆಗೊಂಡ (ಪರಿಶೋಧಿಸಿದ)	ಮಾರ್ಚ್ 31, 2026 ಕೊನೆಗೊಂಡ (ಪರಿಶೋಧಿಸಿದ)
ಕಾರ್ಯಾಚರಣೆಯಿಂದ ಬಂದ ಒಟ್ಟು ಆದಾಯ ಅವಧಿಯ ನಿವ್ವಳ ಲಾಭ/ (ನಷ್ಟ)	31,340	32,846	28,245	1,24,036	31,340	32,864
ನಿವ್ವಳ ಲಾಭ / (ನಷ್ಟ) ಅವಧಿಗೆ (ತೆರಿಗೆ, ಆಸಾಧಾರಣ ಬಾಡುಗಳ ಮುನ್ನ)	6,249	891	5,660	14,285	6,219	871
ನಿವ್ವಳ ಲಾಭ / (ನಷ್ಟ) ತೆರಿಗೆಗೆ ಮುಂಚಿನ ಅವಧಿಗೆ ಆಸಾಧಾರಣ ಬಾಡುಗಳ ನಂತರ	6,249	891	5,660	14,285	6,219	871
ತೆರಿಗೆಯ ನಂತರ ಅವಧಿಯ ನಿವ್ವಳ ಲಾಭ/ (ನಷ್ಟ) (ಆಸಾಧಾರಣ ಬಾಡುಗಳ ನಂತರ)	4,873	529	4,456	10,600	4,843	509
ಅವಧಿಯ ಒಟ್ಟು ಸಮಗ್ರ ಆದಾಯ (ಅವಧಿಯ ಲಾಭ/ನಷ್ಟ) ಸಂಯೋಜನೆಗೊಂಡಂತೆ (ತೆರಿಗೆ ನಂತರ) ಮತ್ತು ಇತರೆ ಸಮಗ್ರ ಆದಾಯ (ತೆರಿಗೆ ನಂತರ)	4,797	486	4,437	10,571	4,767	466
ಈಕ್ವಿಟಿ ಹೇರು ಬಂಡವಾಳ ಮೀಸಲುಗಳು (ಕೆಳಗಿನ SEBI ಸುತ್ತೋಲೆಯ ಪ್ರಕಾರ ಲೆಕ್ಕಪರಿಶೋಧಕ ಬ್ಯಾಲೆನ್ ಶೀಟ್‌ನಲ್ಲಿ ತೋರಿಸಿರುವಂತೆ ಮರುಮೌಲ್ಯಮಾಪನ ಮೀಸಲು ಹೊರತುಪಡಿಸಿ)	865	865	865	865	865	865
ಹೇರು ಒಂದರ ಗಳಿಕೆ (ತಲಾ ರೂ. 10/-ರ) (ಮುಂದುವರಿದ ಮತ್ತು ಮುಂದುವರಿಯದ ಕಾರ್ಯಾಚರಣೆಗಳು)	56.32	6.12	51.56	122.63	55.97	5.86
ಮೂಲ ದ್ರವೀಕೃತ	56.14	6.10	51.34	122.15	55.79	5.86

ಮೇಲೆ ತಿಳಿಸಿರುವ ವಿವರವು ಸಬಿಯ (SEBI) ನಿಬಂಧನೆ 33 ರ ಅನ್ವಯ (ಹೆಸರು ಸೇರ್ಪಡೆ ಮತ್ತು ಇತರೆ ಫೋರ್‌ವೆರ್ನಿಂಗ್ ಅಗತ್ಯತೆಗಳು) ನಿಬಂಧನೆಗಳು, 2015ರ ನಿಬಂಧನೆ 33 ರ ಅನ್ವಯ ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಸಲ್ಲಿಸಿರುವ ತ್ರೈಮಾಸಿಕ ಹಣಕಾಸು ಫಲಿತಾಂಶಗಳ ವಿವರವಾದ ನಮೂನೆಯ ಸಾರಾಂಶವಾಗಿರುವುದು. ತ್ರೈಮಾಸಿಕ ಹಣಕಾಸು ಫಲಿತಾಂಶಗಳ ಪೂರ್ಣ ನಮೂನೆಯು ಸ್ಟಾಕ್ ಎಕ್ಸ್‌ಚೇಂಜ್‌ನ ವೆಬ್‌ಸೈಟ್‌ಗಳು (www.nseindia.com, www.bseindia.com and <https://www.vsttractors.com/in/investor/financials/?tab=vst-tab-btn-3>). ರಲ್ಲಿ ದೊರೆಯುವುದು. ಇದಲ್ಲದೆ ಕೆಳಗೆ ನೀಡಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕವೂ ಇದನ್ನು ದೊರೆಯುವುದು. ಅದರಂತೆ ಹಣಕಾಸಿನ ಕಂಪನಿಗಳ ಕಾಯ್ದೆ, 2013 ರ ಸೆಕ್ಷನ್ 133 ರ ಅಡಿಯಲ್ಲಿ ಸೂಚಿಸಲಾದ ಭಾರತೀಯ ಲೆಕ್ಕಪರಿಶೋಧಕ ಮಾನದಂಡಗಳಿಗೆ (Ind AS) ಅನುಗುಣವಾಗಿ ಸಿದ್ಧಪಡಿಸಲಾಗಿದೆ ಮತ್ತು ಅದರ ಅಡಿಯಲ್ಲಿ ಹೊರಡಿಸಲಾದ ಸಂಬಂಧಿತ ನಿಯಮಗಳೊಂದಿಗೆ ಮತ್ತು ಸಬಿ (SEBI) (ಪಟ್ಟಿ ಮಾಡುವ ಜವಾಬ್ದಾರಿಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು, 2015 ರ ನಿಯಮಗಳ ಪ್ರಕಾರ ಜುಲೈ 5, 2016 ರ ಸುತ್ತೋಲೆ ಸಂಖ್ಯೆ CIR/CFD/FAC/62/2016 ರಿಂದ ಮಾರ್ಪಡಿಸಲಾಗಿದೆ.

ನಿರ್ದೇಶಕರುಗಳ ಮಂಡಳಿಯ ಹೆಸರಿನಲ್ಲಿ ಮತ್ತು ಅವರ ಪರವಾಗಿ (ವಿ.ಟಿ. ರವೀಂದ್ರ) DIN: 00396156 ವ್ಯವಸ್ಥಾಪಕ ನಿರ್ದೇಶಕರು

ಸ್ಥಳ: ಬೆಂಗಳೂರು ದಿನಾಂಕ: ಆಗಸ್ಟ್ 13, 2026

PUSH FOR DOMESTIC VALUE ADDITION

Manufacturing needs localisation and tech push, says Niti report

FE BUREAU
New Delhi, August 13

INDIA NEEDS TO move beyond assembly-led manufacturing and focus on deeper domestic value addition in chemicals, textiles, telecom and network equipment, and solar photovoltaic manufacturing, with sector-specific measures to address raw-material dependence, technology gaps, scale, and export competitiveness, Niti Aayog said in a new report.

The government think-tank released the report titled “Key Sectors to Position India as a Global Manufacturing Hub,” which extensively analysed four sectors: Chemicals, Telecom & Networking Equipment, Textiles and Solar Photovoltaic manufacturing.

The report said the priority in chemicals is to improve domestic feedstock availability, develop integrated manufacturing clusters and increase downstream value addition. India’s chemicals industry was valued at \$200-220 billion in FY25, accounts for 3-3.5% of the global market and is expected to grow at 6-8% annually over the next five years.

For textiles, the report calls for greater focus on man-made fibres (MMF), technical textiles, modernisation of MSMEs and wider export markets. Around 80% of textile and apparel producers are

ACTION PLAN



■ **Key sectors:** Chemicals, textiles, telecom equipment and solar PV

■ **Chemicals:** Boost domestic feedstock, integrated clusters, downstream value addition

■ **Textiles:** Push man-made fibres, technical textiles and MSME modernisation

■ **Telecom:** Move beyond assembly towards component localisation, technology development and exports

MSMEs, many of which face gaps in machinery, technology, certification and digital infrastructure.

The report suggests modernising outdated machinery, establishing cluster-level certification centres and improving access to international markets.

It also recommends tackling the cost disadvantage in MMF manufacturing. About

35% of India’s MEG requirement is imported, and the report proposes reducing or removing the 5% customs duty on MEG to lower polyester manufacturing costs. The domestic technical textile market has already grown at a 7% CAGR, reaching \$26.8 billion in FY24 from \$19 billion in FY19.

In telecom and networking equipment, the report recommends shifting from assembly to component localisation, technology development and export-oriented manufacturing. The government’s PLI scheme has already attracted ₹ 5,278 crore of investment in the sector and generated 33,610 jobs up to March 2026, indicating the scope for scaling up the domestic ecosystem.

Solar PV manufacturing, meanwhile, needs a stronger push into upstream segments such as polysilicon, ingots and wafers. Module manufacturing capacity had reached 100 GW by August 2025, from less than 3 GW in 2014, but upstream manufacturing remains heavily dependent on imports. The report recommends joint ventures and strategic partnerships to secure technology, equipment and know-how, alongside greater R&D spending.

The report’s overarching recommendation is to build deeper and more resilient value-chain participation.

RESERVOIR LEVELS IMPROVE 12% IN A WEEK, STILL BELOW 2025 LEVEL

RESERVOIR STORAGE


ACROSS the country surged by 12% in a week to over 59% of their capacity on Thursday, up from 53% reported a week ago, thanks to adequate monsoon rains since early July. However, overall water storage across all 166 major reservoirs was over 19% below the level from a year ago and just 2.36% below the normal or 10-year average level, reports **Sandip Das**. According to the Central Water Commission, water levels in 53 major dams in the western region – Goa,



Gujarat and Maharashtra - are filled over 78% of their combined capacities. Water levels of 47 major dams in Southern India are currently 54.83% of

their combined capacity, higher than 46.47% last week. Fifty-seven, or 34% of the dams currently have more water than last year.

Reservoir water levels (% change)



Source: CWC, as on August 13, 2026

Mines Bill won’t hit state revenues: Govt

FE BUREAU
New Delhi, August 13

THE NEW BILL barring states from levying taxes and cesses on mineral leasing rights or mineral-bearing land will not impact their revenues, Coal and Mines Minister G Kishan Reddy said on Thursday.

The Mines and Minerals (Development and Regulation) Amendment Bill, 2026, passed by Parliament on Thursday, prohibits state governments from imposing taxes or cesses of any kind on mineral leasing rights or mineral-bearing land. It also brings the regulation of such land exclusively under the Centre.

The Bill aims to reduce the

tax burden on the mining sector, curb the unpredictable imposition of taxes and other levies, and ensure uniform tax rates across states.

Reddy said the Bill would neither take away any rights of the states nor alter their revenue structure.

“The Centre is not interfering in the financial or mineral situation of the states through this Bill. We only want mineral prices to be uniform across India,” the mining minister said in the Rajya Sabha.

India’s mineral sector faces one of the highest tax burdens globally, with the effective tax rate, including corporate tax, exceeding 50-55% of revenue, compared with a global average of 35-40%.


Rice exports hit by West Asia crisis, rise 1.7% in April-July

SANDIP DAS
New Delhi, August 13

OUTWARD SHIPMENT OF rice, the largest item in India’s farm export basket, rose marginally by 1.7% to \$3.82 billion during April-July 2026-27. Supply disruption and high freight due to the West Asia conflict continued to impact shipments.

In July 2026, the world’s biggest rice exporter shipped grain valued at \$0.86 billion, a 6.6% decline year-on-year, as importing countries especially in West Asia, adopted a cautious approach to building up grain stock.

“The sharp spike in rice exports in June by 16% to over \$1 billion was due to the clearance and movement of shipments that had remained stranded at Indian ports for nearly four months following



the US and Iran deal,” Ranjit Singh Jossan, vice president, Basmati Rice Millers and Exporters Association, Punjab, told FE.

Currently, due to uncertainty over cargo movement in the Strait of Hormuz, most rice

and vegetable shipments are routed through the Sohar and Muscat ports in Oman and Khor Fakkan, United Arab Emirates (UAE). Exporters still face challenges due to rising ocean freight rates, escalating insurance costs, shipping delays.

SHALIMAR PAINTS LIMITED
CIN: L24222HR1902PLC065611
Registered Office: Stainless Centre, 4th Floor, Plot No. 50, Sector 32, Gurugram, Haryana 122001
Corporate Office: Olethia Business Spaces, Plot No. A184 and A185, Road No. 16Z, Opposite Ashar IT Park, Wagle Industrial Estate, Thane, Maharashtra 400604
Email: askus@shalimarpaints.com; **Website:** www.shalimarpaints.com; **Toll Free:** 1800 103 6509

SHALIMAR PAINTS
SINCE 1902

Statement of Unaudited Financial Results (Standalone and Consolidated) for the Quarter ended June 30, 2026

The Board of Directors at its meeting held on Wednesday, August 12, 2026, has approved the Unaudited Financial Results (Standalone and Consolidated) of the Company for the Quarter ended June 30, 2026.
The Unaudited Financial Results alongwith the Limited Review Report have been uploaded on the Company's Website at <https://www.shalimarpaints.com/investors-relations/quarterly-reports> and can be accessed by scanning the below QR code:

For and on behalf of the Board of Directors

Kuldip Raina
Managing Director & CEO
DIN: 10956069

Place: Mumbai
Date: 12.08.2026

Note: The above intimation is in accordance with Regulation 33 read with regulation 47(1) of the SEBI (Listing Obligations and Disclosure Requirements) Regulations, 2015.

STANLEY LIFESTYLES LIMITED
CIN: L19116KA2007PLC044090
Registered Office: SY No.16/2 and 16/3 Part, Hosur Road, Veerasandra Village, Attibele Hobli, Anekal Taluk, Bangalore, Karnataka, India, 560100 | **Telephone:** 080 6895 7200 | **E-mail:** compliance@stanleylifestyles.com | **Website:** www.stanleylifestyles.com

STATEMENT OF UNAUDITED FINANCIAL RESULTS (STANDALONE & CONSOLIDATED) FOR THE QUARTER ENDED JUNE 30, 2026

The Board of Directors of the Company, at the meeting held on August 13, 2026, approved the Unaudited financial results of the Company for the quarter ended June 30, 2026 ("Financial Results").
The Financial Results along with the Limited Review Report, have been posted on the Company's website at <https://www.stanleylifestyles.com/investors/financials> and can also be accessed by scanning the QR code.

For and on behalf of the Board of Directors of Stanley Lifestyles Limited

Sd/-
Sunil Suresh
Chairman and Whole Time Director
DIN: 01421517

Date: August 13, 2026
Place: Bengaluru

Note: The above intimation is in accordance with Regulation 33 read with Regulation 47 (1) of the SEBI (Listing Obligations and Disclosure Requirements) Regulations, 2015.

ARUGN TECHNOLOGIES PRIVATE LIMITED
(Erstwhile ARUGN HERBALS PRIVATE LIMITED)
Corporate Identification Number : U74900DL2021PTC388342
Reg. Address: B-46, Goel House Road No 28, Vishal Enclave Near Eternity, Delhi-110027

Extract of Standalone and Consolidated Unaudited Financial Results for the quarter ended June 30, 2026
(Refer Regulation 52(8) read with regulation 52(4) of the Listing Regulations)

(Amount in Lakhs)

Sl. No.	Particulars	Standalone			Consolidated		
		Quarter Ended		Year Ended	Quarter ended		Year Ended
		30-Jun-26	30-Jun-25	31-Mar-26	30-Jun-26	30-Jun-25	31-Mar-26
1	Total Income from Operations	193.29	-	362.79	13,240.80	-	29,702.94
2	Net Profit/ (Loss) for the period (before Tax, Exceptional and/or Extraordinary items)	(2,705.67)	(0.03)	(5,348.23)	(1,243.52)	(0.03)	(2,643.68)
3	Net Profit/ (Loss) for the period before tax (after Exceptional and/or Extraordinary items)	(2,705.67)	(0.03)	(5,348.23)	(1,243.52)	(0.03)	(3,147.32)
4	Net Profit/ (Loss) for the period after tax (after Exceptional and/or Extraordinary items)	(860.72)	(0.03)	(5,257.23)	292.02	(0.03)	(3,623.04)
5	Total Comprehensive Income for the period (Comprising Profit/ (Loss) for the period (after tax) and Other Comprehensive Income (after tax))	(860.72)	(0.03)	(5,257.23)	310.04	(0.03)	(3,672.98)
6	Paid up Equity Share Capital	4.00	4.00	4.00	4.00	4.00	4.00
7	Reserves (excluding Revaluation Reserve)			(5,258.17)			2,175.88
8	Securities Premium Account	NA	NA	NA	NA	NA	NA
9	Net worth	(6,114.90)	3.03	(5,254.17)	2,514.73	3.03	2,179.88
10	Paid up Debt Capital / Outstanding Debt	58,912.48	NA	58,701.89	58,994.08	NA	58,787.35
11	Outstanding Redeemable Preference Shares	NA	NA	NA	NA	NA	NA
12	Debt Equity Ratio	(9.63)	NA	(11.17)	23.46	NA	26.97
13	Earnings Per Share (of Rs. 10 each) (for continuing and discontinued operations) (In Rupees)						
13.1	Basic	(2,151.81)	(0.07)	(13,143.08)	775.10	(0.07)	(9,182.45)
13.2	Diluted	(2,151.81)	(0.07)	(13,143.08)	775.10	(0.07)	(9,182.45)
14	Capital Redemption Reserve	NA	NA	NA	NA	NA	NA
15	Debt Redemption Reserve	NA	NA	NA	NA	NA	NA
16	Debt Service Coverage Ratio	(0.04)	NA	(0.01)	1.19	NA	1.16
17	Interest Service Coverage Ratio	(0.03)	NA	(0.01)	1.34	NA	1.30

Notes:

a) The above is an extract of the detailed format of quarterly financial results filed with the Stock Exchange(s) under regulation 52 of the SEBI (Listing Obligations and Disclosure Requirements) Regulations, 2015. The full format of the quarterly financial results is available on the websites of the BSE and the listed entity (<https://arugntech.com/>).

b) For the other line items referred in regulation 52(4) of the SEBI (Listing Obligations and Disclosure Requirements) Regulations, 2015 pertinent disclosures have been made to the BSE and can be accessed on the URL (<https://www.bseindia.com/>).

c) The impact on net profit/ loss, total comprehensive income or any other relevant financial item(s) due to change(s) in accounting policies shall be disclosed by means of a footnote.

For and on behalf of the Board of Directors For ARUGN TECHNOLOGIES PRIVATE LIMITED

Sd/-
Lalit Jain
Director
DIN 00125152

Place: Delhi
Date: August 12, 2026

Xchanging Solutions Limited
Registered Office : 6th Floor, Wing E, Prestige Lakeshore Drive, Building 10
Amani Bellandur Khane Village, Bengaluru – 560 103, Karnataka, India
CIN: L72200KA2002PLC030072
Tel.: +91 80 6972 9602
Email: xchangingcompliance@dxc.com Website: www.dxc.com

Extract of unaudited consolidated financial results for the quarter ended June 30, 2026 (Rs. in lakhs except for per share data)

Particulars	Quarter ended 30/06/2026	Quarter ended 31/03/2026	Corresponding Quarter ended 30/06/2025	Year ended 31/03/2026
	(Unaudited)	(Refer note 1)	(Unaudited)	(Audited)
Total income from operations	5,720	5,456	5,378	21,651
Net Profit for the period before tax	2,046	2,094	1,883	7,670
Net Profit for the period after tax	1,512	1,624	1,377	5,945
Total Comprehensive Income for the period after tax	1,506	1,592	1,495	5,967
Paid up equity share capital (Face value per share Rs 10/-, fully paid)	11,140	11,140	11,140	11,140
Other Equity (excluding Revaluation Reserve)	-	-	-	28,466
Earnings per Equity Share (Face value of Rs.10/- each) (not annualised for the quarters)				
Basic and diluted- In Rs	1.36	1.46	1.24	5.34

Key numbers of Standalone Financial Results

(Rs. in lakhs)

Particulars	Quarter ended 30/06/2026	Quarter ended 31/03/2026	Corresponding Quarter ended 30/06/2025	Year ended 31/03/2026
	(Unaudited)	(Refer note 1)	(Unaudited)	(Audited)
Total income from operations	1,285	1,198	1,416	7,084
Net Profit for the period before tax	555	574	655	4,045
Net Profit for the period after tax	395	484	471	3,697
Total Comprehensive Income for the period after tax	402	484	463	3,711

Notes:

1. The figures for the quarter ended March 31, 2026 are the balancing figures between audited figures of the full financial year ended March 31, 2026 and the published year to date figures upto the third quarter ended December 31, 2025, wherein limited review was performed by the statutory auditors of the Company. The statutory auditors have performed a limited review on the results for the quarter ended March 31, 2026.

2. The Board of Directors of the Company had considered and recommended final dividend of INR 2 per equity share (face value of INR 10 each) amounting to INR 2,228 for the financial year ended March 31, 2026 at their meeting held on May 21, 2026. The recommended final dividend on equity shares is subject to approval of shareholders at the ensuing annual general meeting.

3. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the Stock Exchange websites, www.nseindia.com and www.bseindia.com and on the Company's website www.dxc.com/en/about-us/xchanging-solutions-limited-investor-relations. The same can be accessed by scanning the QR code provided above.

Place: Chennai
Date : August 13, 2026

By Order of the Board of Directors
Swaminathan Swaminathan
Managing Director and Chief Executive Officer
DIN: 10976726